

ಮಂಗಳೂರು  ವಿಶ್ವವಿದ್ಯಾನಿಲಯ
MANGALORE **UNIVERSITY**
(Accredited by NAAC with 'A' Grade)

ಕ್ರಮಾಂಕ/ No. : MU/ACC/CR 25/2022-23/A2

ಕುಲಸಚಿವರ ಕಳೆರಿ
ಮಂಗಳಗಂಗೋತ್ತಿ - 574 199
Office of the Registrar
Mangalagangothri - 574 199
ದಿನಾಂಕ/Date:18.10.2022

NOTIFICATION

Sub: Revised syllabus of Language courses of B.Ed. programme.

Ref: Academic Council approval vide agenda

No.: ಎಸಿಸಿ:ಶ್ರೀ.ಸಾ.ಸ.2:35(2022-23) dtd 27.09.2022

The revised syllabus of Language courses of B.Ed. programme which was approved by the Academic Council at its meeting held on 27.09.2022 is hereby notified for implementation with effect from the academic year 2022-23.

Copy of the Syllabus shall be downloaded from the University Website (www.mangaloreuniversity.ac.in)


REGISTRAR

1. The Registrar (Evaluation), Mangalore University.
2. The Chairman, BOS in Education, Dept. of Physical Education, Mangalore University, Mangalagangothri.
3. The Principals of the college concerned.
4. The Superintendent (ACC), O/o the Registrar, Mangalore University.
5. The Asst. Registrar (ACC), O/o the Registrar, Mangalore University.
6. The Director, DUIMS, Mangalore University – with a request to publish in the website
7. Guard File.

1.4.1: Revised syllabus: 1st sem

Understanding discipline and pedagogy

1.4.1 : Language

Unit 1

Introduction On Language / ભૂષ્ણેય પરિજ્ઞય / ભાષા પર પરિચય

1.1: language- concept, Meaning, definition, nature of language.

1.1: ಭಾಷೆ- ಪರಿಕಲ್ಪನೆ, ಅರ್ಥ, ವಾಚಿಕಾನ, ಭಾಷೆಯ ಸ್ವರೂಪ.

1.1: भाषा- अवधारणा, अर्थ, परिभाषा, भाषा की प्रकृति।

1.2: Basic components/ structure and function of languages.

1.2: ಭಾಷೆಗಳ ಪ್ರಯೋಗಗಳು ಮತ್ತು ಕಾರ್ಯ.

1.2: भाषाओं के मूल घटक/संरचना और कार्य।

1.3: Dialect, Standard and Non-Standard, Classical and Oral Language.

1.3: ಪ್ರಾರ್ಥಿತ ಭಾಷೆ, ಪ್ರಮಾಣಿತ ಭಾಷೆ ಮತ್ತು ಪ್ರಮಾಣಿತವಲ್ಲದ,

ಶಾಸ್ತೀಯ ಮತ್ತು ಮೌಲ್ಯಿಕ ಭಾಷೆ.

1.3: बोली, मानक और गैर-मानक, शास्त्रीय और मौखिक भाषा।

1.4: Mother Tongue-Meaning, Nature and Characteristics.

1.4: ಮಾತ್ರಭಾಷೆ-ಅರ್ಥ, ಸ್ವರೂಪ ಮತ್ತು ಗುಣಲಕ್ಷಣಗಳು.

1.4: मातभाषा-अर्थ, प्रकृति और विशेषताएं।

Unit 2

language polices and language formula

**ಭಾಷಾ ನೀತಿಗಳು ಮತ್ತು ಭಾಷಾ ಸೂತ್ರ
भಾಷಾ ನೀತಿಯಾಂ ಔರ ಭಾಷಾ ಸೂತ್ರ**

2.1: First Language-Second Language and Third Language.

2.1: ಪ್ರಥಮ ಭಾಷೆ- ದ್ವಿತೀಯ ಭಾಷೆ ಮತ್ತು ತೃತೀಯ ಭಾಷೆ.

2.1: ಪहಲी ಭಾಷಾ-ದ್ವಿತೀಯ ಭಾಷಾ ಔರ ತೀಸರೀ ಭಾಷಾ।

2.2: Status of language in administration and society.

2.2: ಆಡಳಿತದಲ್ಲಿ ಹಾಗೂ ಸರ್ವಾಧಿಕಾರದಲ್ಲಿ ಭಾಷೆಯ ಸಾಫ್ತ್ವರ್ಮಾನ

2.2: ಪ್ರಶಾಸನ ಔರ ಸಮಾಜ ಮೇಂ ಭಾಷಾ ಕೀ ಸ್ಥಿತಿ।

2.3: Three language formula, recommendations of Gokak committee and present language policies, multi-linguals.

2.3: ತ್ರಿಭಾಷಾ ಸೂತ್ರ, ಗೋಕಾಕ್ ಸಮಿತಿಯ ಶಿಫಾರಸುಗಳು ಮತ್ತು ಪ್ರಸ್ತುತ ಭಾಷಾ ನೀತಿಗಳು, ಬಹು-ಭಾಷಾ ನೀತಿಗಳು

2.3: ತ್ರಿಭಾಷಾ ಸೂತ್ರ, ಗೋಕಾಕ್ ಸಮಿತಿ ಕೀ ಸಿफಾರಿಷಿಂ ಔರ ವರ್ತಮಾನ ಭಾಷಾ ನೀತಿಯಾಂ, ಬಹುಭಾಷೀ।

2.4: Pros and Cons of Kannada or English as medium of instruction.

2.4: ಬೋಧನಾ ಮಾರ್ಧಮಾರ್ಗ ಇಂಗ್ಲಿಷ್ -ಕನ್ನಡದ ಸಾಧಕ-ಭಾಧಕಗಳು -.

2.4: ಶಿಕ್ಷಾ ಕೆ ಮಾಧ್ಯಮ ಕೆ ರೂಪ ಮೇಂ ಹಿಂದಿ-ಅಂಗ್ರೇಜಿ ಕೆ ಫಾಯಡೆ ಔರ ನುಕಸಾನ।

Unit 3

Language Acquisition /�ାଷା ନ୍ୟାୟନ/ ହିନ୍ଦୀ ଭାଷା ଅଧିଗ୍ରହଣ

3.1: Language learning and language acquisition at home and in school environments; activities.

3.1: ମୁନ୍ନ ମୁଖ୍ୟ ଶାଲା ପରିସରଦିଲ୍ଲୀ ଭାଷା କେତେକେ- ମୁଖ୍ୟ ଭାଷା ଗଣେକେ;
ଜେଟୁଳଟୀକେଗଲ୍ଲୁ .

3.1: ହିନ୍ଦୀ ଭାଷା ସୀଖନା: ଘର ଓ ସ୍କୂଲୀ ଵାତାଵରଣ ମେଂ ଭାଷା ସୀଖନା ଓ ଭାଷା ଗ୍ରହଣ ।
ଭାଷା ସୀଖନେ କା ଗତିବିଦିଯାଁ |

3.2: Views of Piaget, Vygotsky and Chomsky on language acquisition and its relevance to the language teacher.

3.2: ଭାଷା ଗଣେକେ କୁରିତେବେ ପିଯାଗେଟ୍, ଏଁଗୋରେଟ୍ସ୍ ମୁଖ୍ୟ
ଜେବୋଲିନ୍ସ୍ ଯଥର ନିଲୁଫରିଗଲ୍ଲୁ/ ଦୃଷ୍ଟିକୋନଗଲ୍ଲୁ. ଭାଷା ଶୈକ୍ଷଣିକରିଙ୍ଗ
ଜଲୁଗଳ୍ ପ୍ରସ୍ତୁତତଃ.

3.2: ହିନ୍ଦୀ ଭାଷା ଅଧିଗ୍ରହଣ ଓ ଭାଷା ଶିକ୍ଷକ କେ ଲାଇ ଇସକୀ ପ୍ରାସଂଗିକତା; ପିଯାଜେ,
ବାୟଗୋତ୍ସକୀ ଓ ଚାମ୍ପକୀ କେ ବିଚାର ।

3.3: Nature of a representative language classroom

3.3: ଭାରତଦ ନଂଦଭଦିଲ୍ଲୀ ବନ୍ଦୁ ପାତ୍ରନେନ୍ଦିକ ଭାଷା ଭରଗତିଯ
ନ୍ୟାୟନ ।

3.3: ଏକ ପ୍ରତିନିଧି ଭାଷା କକ୍ଷା ପ୍ରାର୍ଥନା

Unit 4

language curriculum/ભાષા પ્રથ્મ ક્રમ/માણ પાઠ્યક્રમ

4.1: Language Curriculum: Concept, Meaning and principles of preparation.

4.1: ભાષા પ્રથ્મ ક્રમ: પરિકળન, અધ્યક્ષ મુખ્ય તંત્રીકાઓ તેવું ગણું.

4.1: માણ પાઠ્યક્રમ: અવધારણા, અર્થ, પ્રકૃતિ ઔર સિદ્ધાંત।

4.2: Text book: Concept and characteristics; review of text book; child literature.

4.2: પ્રથ્મ લુણુક: પરિકળન મુખ્ય ગુણાલક્ષ્ણોનું; પ્રથ્મ લુણુકની વીજાનીયતા; મુખ્ય સહીંભવી.

4.2: પાઠ્ય પુસ્તક: અવધારણા ઔર વિશેષતાએં; પાઠ્ય પુસ્તક કી સમીક્ષા; બચ્ચા સાહિત્ય।

4.3: Moving behind the text book- Activities for language learning.

4.3: પ્રથ્મ લુણુક દ્વારા ક્રમાંકાદિનાં ક્રમાંકાદિનાં ભાષા કલીકે- ચેટુંવટીકેગણું.

4.3: પાઠ્યપુસ્તક સે બાહ્રી માણ સીખના – ગતિવિધિયાં

4.4: Difficulties faced by language learners, undertaking remedial measures and role of teachers dealing with it.

4.4: ભાષા કલીકાદારરું એદુરિસુવ અદેશદેગણું, નીવારણાએપાયગણું મુખ્ય નીવારિસુવલી શૈક્ષુકર છોટું.

4.4: માણ સીખને વાલોં કે સામને આને વાલી બાધાએં/ કઠિનાઇયાં; ઉપચારાત્મક ઉપાય ઔર શિક્ષક કી ભૂમિકા।

Assigned tasks/ನಿಯೋಜಿತ ಕಾರ್ಯಗಳು/ನಿಯुಕ್ತ ಕಿಟೆಗಳು

These assignments are suggestive. Method teachers can plan assignments to match the learning experiences they provide in classroom.

S.N	English	Kannada	Hindi
1	A survey report on the status of Kannada as a first, second and third language	ಪ್ರಧಾನವಿಷಯದ ಪರಿಶೀಲನೆ, ದೂರ್ದಳ ಮತ್ತು ತೃತೀಯ ಭಾಷೆಯಾಗಿ ಕನ್ನಡದ ಸಾಂಸ್ಕೃತಿಕ ವರದಿ	पहली, दूसरी और तीसरी भाषा के रूप में कन्नಡ की स्थिति पर एक सर्वेक्षण रिपोर्ट
2	An exploratory study of representative classroom diversity	ಪ್ರಾಥಮಿಕ ವರ್ಗದ ವಿವಿಧತೆಯ ಅಧ್ಯಯನ	प्रतಿನಿಧಿಕಾ ವಿವಿಧತಾ ಕಾ ಏಕ ಖೋಜಪೂರ್ಣ ಅಧ್ಯಯನ
3	Review of Curriculum at High School Level- Report	ಹೈಡ್ರಾಲ್‌ ಹಂಡದ ಪರಿಶೀಲನೆ-ವರದಿ	ಹाई ಸ್ಕूಲ ಸ्तर पर ಪಾಠ್ಯಚರ್ಯಾ ಕೀ ಸಮೀಕ್ಷಾ-ರಿಪೋರ್ಟ
4	Textbook review (based on any class language textbook)	ಪರ್ಯಾಪ್ತಿಸ್ತ ಲಿಮಿಟೆಡ್(ಯಾವುದಾದರೂಂದು ತರಗತಿಯ ಭಾಷಾ ಪರ್ಯಾಪ್ತಿಸ್ತ ವನ್ನಾಧಿಸಿ)	पಾಠ್ಯಪುಸ್ತಕ ಕೀ ಸಮೀಕ್ಷಾ (ಕಿಸೀ ಭಿ ಕಾಶಾ ಕೀ ಭಾಷಾ ಕೀ ಪಾಠ್ಯಪುಸ್ತಕ ಪರ ಆಧಾರಿತ)